



ಅಲ್ಲದೆ ಹದಿಹರೆಯದ ಹುಡುಗಿಯರನ್ನೂ ಆಕರ್ಷಿಸುತ್ತಿವೆ.  
ಕುಚ್ಚಿನ ಮರಗು

ಸೀರೆಯ ಅಂದ ಹೆಚ್ಚುವುದು ಅದರ ಪಲ್ಲವಿನಿಂದ. ಡಿಸೈನರ್ ಸೀರೆಗಳು ಎಷ್ಟೇ ಅಂದವಿದ್ದರೂ ಅದರ ಪಲ್ಲವಿನಿಂದ ಆಕರ್ಷಣೆ ಹೆಚ್ಚುತ್ತದೆ. ಆದ್ದರಿಂದ ಪಲ್ಲವಿನ ಅಂದ ಹೆಚ್ಚಿಸಲು ಬಣ್ಣ ಬಣ್ಣದ ಕುಚ್ಚನ್ನು ಹಾಕಿಸಬಹುದು. ಸೀರೆಗಳು ಸ್ವಲ್ಪ ಸಿಂಪಲ್ಲಾಗಿದ್ದರೆ ಅದಕ್ಕೆ ಒಂದು ಗ್ರಾಂಡ್ ಲುಕ್ ನೀಡಲು ಡಬ್ಬಲ್ ಕಾಂಟ್ರಾಸ್ಟ್ ಥ್ರೆಡ್ ವರ್ಕ್ ಮಾಡಿಸಬಹುದು. ಇಲ್ಲವೇ ಸೀರೆಗೆ ಹೊಂದಿಕೆಯಾಗುವ ಬಣ್ಣದ ಕುಚ್ಚು ಹಾಕಿಸಬಹುದು. ಸೀರೆಯ ಬಾರ್ಡರ್ ಮತ್ತು ಪಲ್ಲ ತುಂಬಾ ಗ್ರಾಂಡಾಗಿದ್ದರೆ ಸಿಂಪಲ್ಲಾಗಿ ಕುಚ್ಚು ಹಾಕಿಸಬಹುದು.

ಹ್ಯಾಂಡ್ ವರ್ಕ್

ಇನ್ನು ಸೀರೆಗಳು ಅಂದರೆ ಬರೀ ರೇಷ್ಮೆ ಸೀರೆಗಳು, ಕ್ರೇಪ್, ನೆಟ್ಟೆಡ್ ಸೀರೆಗಳ ಮೇಲೆ ಮಾತ್ರ ಎಕ್ಸ್‌ಟ್ರಾ ವರ್ಕ್ ಹಾಕಿಸಿ ಅವುಗಳನ್ನು ಗ್ರಾಂಡ್ ಲುಕ್ ಬರುವಂತೆ ಮಾಡಬಹುದು ಎಂಬುದು ಸುಳ್ಳು. ಅದರ ಜೊತೆಗೆ ಪಾಲಿಸ್ಟರ್, ಪ್ಲೇನ್ ಸಿಂಥೆಟಿಕ್ ಸೀರೆಗಳಿಗೂ ವರ್ಕ್ ಮಾಡಿಸಿ ಗ್ರಾಂಡ್ ಲುಕ್ ನೀಡಬಹುದು. ಪ್ಲೇನ್ ಸೀರೆಗಳ ಮೇಲೆ ಬೇರೆ ಬೇರೆ ವಿನ್ಯಾಸದ ಪ್ರಾಚ್ ವರ್ಕ್ ಮಾಡಿಸಬಹುದು. ಇಲ್ಲವೇ ಹ್ಯಾಂಡ್ ಎಂಬತ್ತಯ್ಯರಿ ಮಾಡಿಸಬಹುದು ಹಾಗೂ ಬರೀ ಬಾರ್ಡರ್ ಇರುವ ಪಾಲಿಯೆಸ್ಟರ್ ಸೀರೆಯ ಮೇಲೆ ಕಸೂತಿ ಹಾಕಿಸಿ ಬೀಡ್ಸ್, ಕುಂದನ್ ಇನ್ನಿತರ ಚಮಕಿ ವರ್ಕ್ ಮಾಡಿಸಿ ಅವುಗಳಿಗೂ ಗ್ರಾಂಡ್ ಲುಕ್ ನೀಡಬಹುದು.

ಸಿಂಪಲ್ ಬ್ಲಾಸ್

ಡಿಸೈನರ್ ಸೀರೆಗಳು ಹೆಚ್ಚು ಗ್ರಾಂಡ್ ಆಗಿದ್ದರೆ ಅವುಗಳ ಮೇಲೆ ಧರಿಸುವ ಬ್ಲಾಸ್ ಸಿಂಪಲ್ ಡಿಸೈನ್ಸ್ ಹೊಂದಿರಬೇಕು. ಡಿಸೈನರ್ ಸೀರೆಗಳ ಮೇಲಿರುವ ವಿನ್ಯಾಸಗಳಿಗೆ ತಕ್ಕಂತೆ ಬ್ಲಾಸ್ ಹೊಲಿಸಿದರೆ ಉತ್ತಮ. ಚಿಕ್ಕದಾದ ಸ್ಲೀವ್ಸ್ ಈಗಿನ ಫ್ಯಾಷನ್ ಟ್ರೆಂಡ್. ಆದ್ದರಿಂದ ಯಾವುದೇ ಸೀರೆಯ ಮೇಲೆ ಸ್ಲೀವ್ಸ್ ಚಿಕ್ಕದಾಗಿ ಧರಿಸಿದರೆ ಗ್ಲಾಮರ್ ಲುಕ್ ನೀಡುವುದಂತೂ ಗ್ಯಾರಂಟಿ.

ನಿಮ್ಮ ಮನೆಯ ಕಬೋರ್ಡ್‌ನಲ್ಲಿ ಸೀರೆಗಳಿದ್ದರೆ ಯೋಚಿಸಬೇಡಿ. ರೇಷ್ಮೆ ಸೀರೆಗಳಿದ್ದರೆ ಜರೋಸಿ ವರ್ಕ್, ಕುಂದನ್ ವರ್ಕ್, ಕಲಂಕಾರಿ ವರ್ಕ್, ಕುಸುರಿ ಕೆಲಸ ಮಾಡಿಸಿ ಅವಕ್ಕೆ ಹೊಂದಿಕೆಯಾಗುವಂಥ ಬಣ್ಣ ಬಣ್ಣದ ಕುಚ್ಚು ಹಾಕಿಸಿ ಇನ್ನೂ ಗ್ರಾಂಡ್ ಲುಕ್ ನೀಡಿ ಧರಿಸಬಹುದು. ಕಾಟನ್, ಪಾಲಿಯೆಸ್ಟರ್ ಸೀರೆಗಳಿದ್ದರೆ ಪ್ರಾಚ್ ವರ್ಕ್ ಮಾಡಿಸಿ ಹೊಸ ಲುಕ್ ನೀಡಬಹುದು.

**ಯಾರಿಗೆ ಯಾವುದು ಸೂಕ್ತ?**

- ▶ ತೆಳ್ಳಗೆ ಉದ್ದಗಿರುವವರು ಅಗಲ ಬಾರ್ಡರ್‌ನ ಮೇಲೆ ಹೆಚ್ಚು ವರ್ಕ್ ಇರುವ ಸೀರೆ ಧರಿಸುವುದು ಸೂಕ್ತ.
- ▶ ಉದ್ದಗಿರುವವರು ಉದ್ದನೆಯ ಗೆರೆಗಳಿರುವ ಸೀರೆ ಧರಿಸಬಾರದು. ಅವರು ಇನ್ನೂ ಉದ್ದವಾಗಿ ಕಾಣಿಸುತ್ತಾರೆ.
- ▶ ಕುಳ್ಳಗಿರುವವರು ಉದ್ದನೆಯ ಗೆರೆಗಳಿರುವ ಸೀರೆ ಧರಿಸಬೇಕು. ಅಲ್ಲದೆ ಚಿಕ್ಕ ಚಿಕ್ಕದಾಗಿ ವರ್ಕ್ ಮಾಡಿದ ಸೀರೆಗಳನ್ನು ಧರಿಸುವುದು ಸೂಕ್ತ. ಸೀರೆಯ ಬಾರ್ಡರ್ ಕೂಡ ಚಿಕ್ಕದಾಗಿದ್ದರೆ ಧರಿಸಲು ಸೂಕ್ತ.
  - ▶ ದಪ್ಪಗಿರುವವರು ಹೆವಿ ವರ್ಕ್ ಬದಲು ಸಿಂಪಲ್ ವರ್ಕ್ ಸೀರೆಗಳನ್ನು ಧರಿಸಬಹುದು.
  - ▶ ಕಪ್ಪಗಿರುವವರು ಡಾರ್ಕ್ ಸೀರೆಯ ಬದಲು ಲೈಟ್ ಕಲರ್ ಮೇಲೆ ವರ್ಕ್ ಮಾಡಿದ ಸೀರೆ ಧರಿಸಬಹುದು.